



October 16, 2019

The Manager – Listing
BSE Limited
(BSE: 507685)

The Manager – Listing
National Stock Exchange of India Limited.
(NSE: WIPRO)

Dear Sir/Madam,

Sub: Newspaper Advertisement- Regulation 47 of SEBI (Listing Obligations and Disclosure Requirements) Regulations, 2015

Pursuant to Regulation 47 of the SEBI (Listing Obligations and Disclosure Requirements) Regulations, 2015, we are enclosing the Financials published in newspaper of Financial Express and Kannada Prabha. The same has been made available on the Company's Website www.wipro.com.

Thanking You,

For WIPRO LIMITED


G Kothandaraman

**G Kothandaraman
General Manager- Finance**

Registered Office:

Wipro Limited
Doddakannelli
Sarjapur Road
Bengaluru 560 035

T : +91 (80) 2844 0011
F : +91 (80) 2844 0054
E : info@wipro.com
W : wipro.com
C : 122100KA10/EP/002800



Malaysia offers to raise imports from India after J&K row

A ANANTHALAKSHMI & KRISHNA N DAS
Kuala Lumpur, October 15

to further trade negotiations to address India's concerns on the trade imbalance between both countries."

MALAYSIA IS CONSIDERING raising imports of raw sugar and buffalo meat from India, potentially easing trade tensions after reports that New Delhi could restrict Malaysian palm oil imports following the country's criticism of India's actions in Kashmir.

The edible oil contributed 2.8% of Malaysia's gross domestic product last year and 4.5% to total exports. The palm oil industry is one of the biggest employers in the Southeast Asian country of 32 million people.

The statement added that Malaysia was also considering



Malaysia is the world's second largest producer and exporter of palm oil after Indonesia. Its benchmark palm oil futures recouped losses to end higher on Tuesday after the announcement by the country's government.

importing raw sugar from India from next year. India is the world's biggest exporter of buffalo meat and the biggest producer of sugar, which it is struggling to export due to weak global prices.

Reuters reported last week that India was considering curbing imports of some products from Malaysia, including palm oil, after Prime Minister Mahathir Mohamad said at the UN general assembly last month that India had "invaded and occupied" Kashmir.

India stripped its portion of the Kashmir valley of statehood and autonomy on August 5.

Malaysia's exports to India were worth \$10.8 billion in the fiscal ended on March 31, while imports totalled \$6.4 billion. Some Indian traders said refiners had already stopped buying Malaysian palm oil for shipment in November and December, fearing higher import taxes or other measures.

— REUTERS

NTPC Limited

(A Govt. of India Enterprise)

CIN: L40101DL1975GOI007966
Regd. Office : NTPC Bhawan, Core-7, SCOPE Complex, 7, Institutional Area, Lodi Road, New Delhi -110003, Tel.: 011-24367072, Fax No.: 011-24361018
Email: isd@ntpc.co.in, Website: www.ntpc.co.in

ATTENTION VALUED SHAREHOLDERS OF NTPC LTD.

Pursuant to Section 124(5) of the Companies Act, 2013 and the Investor Education and Protection Fund Authority (Accounting, Audit, Transfer and Refund) Rules, 2016, (IEPF Rules 2016), a Company is required to transfer the amounts of unpaid dividend remaining unpaid and unclaimed for a period of seven (7) years from the date of transfer of such amount to Unpaid Dividend Account to the credit of the Investor Education and Protection Fund (Fund) set up by the Central Government.

Further, pursuant to Section 124(6) of the Companies Act, 2013 and IEPF Rules, 2016, all shares in respect of which dividend has not been paid or claimed for seven consecutive years or more, shall also be transferred to IEPF Account.

In respect of shares for which dividend had remained unclaimed or unpaid for seven consecutive years till February 2019 had already been transferred to the IEPF Authority's Demat Account. Details of such holders is available on the website of the Company at www.ntpc.co.in.

The final dividend for the financial year 2011-12 @ Rs. 0.50 per equity share was paid on 25.09.2012. As per the provisions of the Companies Act, 2013, the unpaid and unclaimed amounts of aforesaid dividend would be due for transfer to Fund on 17.10.2019. The corresponding shares of the holders who have not encashed/ claimed their dividend for seven consecutive years are also liable to be transferred to IEPF Authority's Demat Account.

Shareholders may please note that if any amount/ shares are transferred to the Fund, then the same has to be claimed from Investor Education and Protection Fund Authority following the procedure as provided under IEPF Rules, 2016. To avoid the inconvenience of claiming the refund/ shares from Investor Education and Protection Fund Authority, shareholders who have not received/ claimed/ encashed warrant(s) relating to the final dividend for financial year 2011-12 paid in September 2012 may lodge their claims with the RTA i.e. Alankit Assignments Ltd. (Unit: NTPC Ltd.), Alankit Heights, 3E/7, Jhandewalan Extension, New Delhi- 110055 Tel.: (011) 4254 1956, 4254 1966, Fax: (011) 4154 3474 and Email: alankit_ntpc@alankit.com or with the Dy. Nodal Officer, Investor Services Department, NTPC Ltd. at the address indicated above.

Shareholders may kindly ensure that claim, if any, is received by the RTA/ NTPC Ltd. on or before 03.11.2019 to ensure that unclaimed/ unpaid dividend amount and shares are not transferred to the Fund.

Shareholder(s) may refer to "IEPF Details" under "Investors" Section of the website: www.ntpc.co.in for further information with respect to unclaimed/ unpaid dividend/ shares due to be transferred to IEPF Account.

Subsequent last dates for lodging claims for unpaid/ unclaimed dividend and shares to IEPF are as under:-

Financial Year	Nature of Dividend	Dividend%	Last dates of lodging claims
2012-13	Interim	37.50%	31.03.2020
2012-13	Final	20.00%	16.10.2020
2013-14	Interim	40.00%	05.03.2021

NTPC Ltd. had also issued Tax-Free Bonds - 2013, Tax-Free Bonds - 2015 and Bonus Debentures. As on date, refund of application money for Tax Free Bonds and Bonus Debentures are lying unclaimed. Investors are also requested to check the details of such refund amounts/ unclaimed Debentures under "Investors" Section of the website: www.ntpc.co.in and lodge the claim with the Karvy Fintech Private Limited (RTA for Tax Free Bonds and Bonus Debentures) at Karvy Selenium Tower B, Plot No. 31 & 32, Gachibowli Financial District, Nanakramguda, Serilingampally, Hyderabad-500008 Phone No: 040-67161518; Fax: (+91 40) 2343 1551 and Email: einward.ris@karvy.com or with the Dy. Nodal Officer, Investor Services Department, NTPC Ltd.

Shareholder(s) are requested to keep their email ID and other relevant details updated with their Depository Participant (DP), in case of shares held in dematerialized form and with the Company/RTA, in case of shares held in physical form.

For and on behalf of NTPC Ltd.
Sd/-

Dated: 15.10.2019
Place: New Delhi
(Nandini Sarkar)
Company Secretary

Leading the Power Sector



Extract of audited financial results of Wipro Limited and its subsidiaries for the quarter ended September 30, 2019

Consolidated Audited Financial Results of Wipro Limited under IFRS

(₹ in millions, except share and per share data, unless otherwise stated)

Particulars	Quarter ended September 30, 2019	Half year ended September 30, 2019	Quarter ended September 30, 2018
Total income from operations (net)	151,897	300,615	146,896
Net Profit / (Loss) before tax, exceptional and extraordinary items	31,343	62,063	24,203
Net Profit / (Loss) before tax but after exceptional and extraordinary items	31,343	62,063	24,203
Net Profit / (Loss) after tax, exceptional and extraordinary items	25,612	49,633	18,856
Total Comprehensive Income after tax	26,914	52,225	21,083
Equity Share Capital	11,426	11,426	9,048
Reserves excluding Revaluation Reserve	503,385	503,385	511,954
Earnings Per Share (after extraordinary items) (of ₹ 2/- each)			
Basic:	4.30	8.27	3.15
Diluted:	4.29	8.25	3.14

The audited interim consolidated financial results of the Company for the three and six months ended September 30, 2019, have been approved by the Board of Directors of the Company at its meeting held on October 15, 2019. The statutory auditors have expressed an unmodified audit opinion.

Financial Results of Wipro Limited under Ind AS

The interim condensed financial results are prepared in accordance with Indian Accounting Standards (Ind AS), the provisions of the Companies Act, 2013 ("the Companies Act"), as applicable and guidelines issued by the Securities and Exchange Board of India ("SEBI"). The Ind AS are prescribed under Section 133 of the Act read with Rule 3 of the Companies (Indian Accounting Standards) Rules, 2015 and Companies (Indian Accounting Standards) Amendment Rules, 2016.

These financial statements are prepared in accordance with Ind AS.

Consolidated Audited Financial Results of Wipro Limited under Ind AS

Particulars	Quarter ended September 30, 2019	Half year ended September 30, 2019	Quarter ended September 30, 2018
Total income from operations (net)	151,306	299,166	145,679
Net Profit / (Loss) before tax, exceptional and extraordinary items	31,345	62,067	24,204
Net Profit / (Loss) before tax but after exceptional and extraordinary items	31,345	62,067	24,204
Net Profit / (Loss) after tax, exceptional and extraordinary items	25,613	49,636	18,857
Total Comprehensive Income after tax	26,815	52,134	20,862
Equity Share Capital	11,426	11,426	9,048
Reserves excluding Revaluation Reserve	499,404	499,404	507,877
Earnings Per Share (after extraordinary items) (of ₹ 2/- each)			
Basic:	4.30	8.27	3.15
Diluted:	4.29	8.25	3.14

The audited interim consolidated financial results (under Ind AS) of the Company for the three and six months ended September 30, 2019, have been approved by the Board of Directors of the Company at its meeting held on October 15, 2019. The statutory auditors have expressed an unmodified audit opinion.

Standalone Audited Financial Results of Wipro Limited under Ind AS

Particulars	Quarter ended September 30, 2019	Half year ended September 30, 2019	Quarter ended September 30, 2018
Total income from operations (net)	125,226	245,839	120,023
Net Profit / (Loss) before tax, exceptional and extraordinary items	27,684	54,123	21,663
Net Profit / (Loss) before tax but after exceptional and extraordinary items	27,684	54,123	21,663
Net Profit / (Loss) after tax, exceptional and extraordinary items	22,470	42,611	16,074
Total Comprehensive Income after tax	22,235	43,462	12,048
Equity Share Capital	11,426	11,426	9,048
Reserves excluding Revaluation Reserve	421,151	421,151	442,629
Earnings Per Share (after extraordinary items) (of ₹ 2/- each)			
Basic:	3.79	7.14	2.68
Diluted:	3.78	7.12	2.67

The audited interim financial results of the Company for the three and six months ended September 30, 2019, have been approved by the Board of Directors of the Company at its meeting held on October 15, 2019. The statutory auditors have expressed an unmodified audit opinion.

Notes:

- The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on the Bombay Stock Exchange website (URL: www.bseindia.com/corporates), the National Stock Exchange website (URL: www.nseindia.com/corporates) and on the Company's website (URL: www.wipro.com).
- During the quarter ended September 30, 2019, the Company concluded the buyback of 323,076,923 equity shares at a price of ₹ 325 per equity share ("Buyback") as approved earlier by the Board of Directors at their meeting held on April 16, 2019. This has resulted in a total cash outflow of ₹ 105,000. In line with the requirement under the Companies Act 2013, an amount of ₹ 105,000 has been utilized from the retained earnings. Capital redemption reserve (included in other reserves) of ₹ 646 (representing the nominal value of the equity shares bought back) has been created as an apportionment from retained earnings. Consequent to the Buyback, the paid-up equity share capital stands reduced by ₹ 646.

By Order of the Board,
For Wipro Ltd.

Place: Bengaluru
Date: October 15, 2019

Rishad A Premji
Chairman

Abidali Z Neemuchwala
Chief Executive Officer and
Managing Director

Registered Office: Wipro Limited, Doddakanneli, Sarjapur Road, Bengaluru-560 035, India
Website: www.wipro.com | Email id: info@wipro.com | Tel: +91-80-2844 0011 | Fax: +91-80-2844 0054
CIN: L32102KA1945PLC020800

Network 18

NETWORK18 MEDIA & INVESTMENTS LIMITED

CIN: L65910MH1996PLC280969
Registered Office: 1st Floor, Empire Complex, 414 - Senapati Bapat Marg, Lower Parel, Mumbai - 400013
Website: www.nw18.com; E-mail: investors.n18@nw18.com
Tel: +91 22 6666 7777 / 4001 9000

EXTRACT OF UNAUDITED CONSOLIDATED FINANCIAL RESULTS FOR THE QUARTER AND HALF YEAR ENDED 30TH SEPTEMBER, 2019

(₹ in lakh, except per share data)

Particulars	Quarter ended 30 th Sep' 19	Half year ended 30 th Sep' 19	Quarter ended 30 th Sep' 18
Value of sales and services	135,887	279,745	143,254
Goods and Services Tax included in above	18,505	37,851	19,554
Revenue from Operations	117,382	241,894	123,700
Profit/ (Loss) for the period (before Tax, Exceptional and/ or Extraordinary items)	(1,447)	(8,747)	(4,243)
Exceptional items	-	5,000	-
Profit/ (Loss) for the period before Tax (after Exceptional and/or Extraordinary items)	(1,447)	(13,747)	(4,243)
Profit/ (Loss) for the period (after Tax, Non-controlling interest, Exceptional and/or Extraordinary items)	(5,897)	(20,025)	(9,890)
Total Comprehensive Income for the period [Comprising Profit/ (Loss) for the period (after tax and non-controlling interest) and Other Comprehensive Income (after tax and non-controlling interest)]	(5,186)	(21,152)	(9,754)
Paid up Equity Share Capital, Equity Shares of ₹ 5/- each	51,768	51,768	51,768
Other equity excluding revaluation reserve*			
Earnings per share (Face value of ₹ 5/- each)			
1- Basic: (₹)	(0.57)	(1.93)	(0.96)
2- Diluted: (₹)	(0.57)	(1.93)	(0.96)

* Reserves excluding revaluation reserve for the year ended as on 31st March, 2019 was ₹ 29,313 lakh.

- Note:**
- The Audit Committee has reviewed the above results and the Board of Directors has approved the above results and it's release at their respective meetings held on 15th October, 2019. The Statutory Auditors of the Company have carried out a Limited Review of the aforesaid results.
 - Additional information on standalone financial results is as follows: (₹ in lakh)

Particulars	Quarter ended 30 th Sep' 19	Half year ended 30 th Sep' 19	Quarter ended 30 th Sep' 18
Value of sales and services	2,929	6,098	3,064
Goods and Services Tax included in above	365	764	384
Revenue from Operations	2,564	5,334	2,680
Profit/ (Loss) before tax (before Tax, Exceptional and/ or Extraordinary items)	(5,634)	(14,891)	(8,438)
Exceptional items	-	23,356	34,616
Profit/ (Loss) before tax (after Exceptional and/or Extraordinary items)	(5,634)	(38,247)	(43,054)
Profit/ (Loss) after tax (after Exceptional and/or Extraordinary items)	(5,634)	(38,247)	(43,053)
Total Comprehensive Income	(4,914)	(39,258)	(42,925)

- The above is an extract of the detailed format of Standalone and Consolidated Financial Results for the quarter and half year ended 30th September, 2019 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Financial Results (Consolidated and Standalone) for the said quarter and half year ended 30th September, 2019 are available on the Stock Exchange websites (www.bseindia.com/ www.nseindia.com) and Company's website (www.nw18.com).

For Network18 Media & Investments Limited

Place : Mumbai
Date : 15th October, 2019

Sd/-
Chairman



Extract of audited financial results of Wipro Limited and its subsidiaries for the quarter ended September 30, 2019

Consolidated Audited Financial Results of Wipro Limited under IFRS

(₹ in millions, except share and per share data, unless otherwise stated)

Table with 4 columns: Particulars, Quarter ended September 30, 2019, Half year ended September 30, 2019, Quarter ended September 30, 2018. Rows include Total income from operations, Net Profit, Equity Share Capital, etc.

The audited interim consolidated financial results of the Company for the three and six months ended September 30, 2019, have been approved by the Board of Directors of the Company at its meeting held on October 15, 2019.

Financial Results of Wipro Limited under Ind AS

The interim condensed financial results are prepared in accordance with Indian Accounting Standards (Ind AS), the provisions of the Companies Act, 2013 ("the Companies Act"), as applicable and guidelines issued by the Securities and Exchange Board of India ("SEBI").

Consolidated Audited Financial Results of Wipro Limited under Ind AS

Table with 4 columns: Particulars, Quarter ended September 30, 2019, Half year ended September 30, 2019, Quarter ended September 30, 2018. Rows include Total income from operations, Net Profit, Equity Share Capital, etc.

The audited interim consolidated financial results (under Ind AS) of the Company for the three and six months ended September 30, 2019, have been approved by the Board of Directors of the Company at its meeting held on October 15, 2019.

Standalone Audited Financial Results of Wipro Limited under Ind AS

Table with 4 columns: Particulars, Quarter ended September 30, 2019, Half year ended September 30, 2019, Quarter ended September 30, 2018. Rows include Total income from operations, Net Profit, Equity Share Capital, etc.

The audited interim financial results of the Company for the three and six months ended September 30, 2019, have been approved by the Board of Directors of the Company at its meeting held on October 15, 2019.

Notes:

- 1. The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015.
2. During the quarter ended September 30, 2019, the Company concluded the buyback of 323,076,923 equity shares at a price of ₹ 325 per equity share ("Buyback") as approved earlier by the Board of Directors at their meeting held on April 16, 2019.

By Order of the Board, For Wipro Ltd.

Rishad A Premji Chairman, Abidali Z Neemuchwala Chief Executive Officer and Managing Director

Registered Office: Wipro Limited, Doddakannelli, Sarjapur Road, Bengaluru-560 035, India Website: www.wipro.com | Email: info@wipro.com | Tel: +91-80-2844 0011 | Fax: +91-80-2844 0054 CIN: L32102KA1945PLC020800

PUBLIC NOTICE regarding the sale of immovable property by Smt. L. Jaya Chandru S/o N. Lakshman Reddy.

PUBLIC NOTICE regarding the sale of immovable property by Smt. L. Jaya Chandru S/o N. Lakshman Reddy.

PUBLIC NOTICE regarding the sale of immovable property by Smt. L. Jaya Chandru S/o N. Lakshman Reddy.

PUBLIC NOTICE regarding the sale of immovable property by Smt. L. Jaya Chandru S/o N. Lakshman Reddy.

ಪವರ್ ಡೈವ್ (Power Dive) advertisement.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank of India) advertisement.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank of India) advertisement.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank of India) advertisement.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank of India) advertisement.

ದಿ ಸಿಟಿಜನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (The Citizen Cooperative Bank Limited) advertisement.

ದಿ ಸಿಟಿಜನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (The Citizen Cooperative Bank Limited) advertisement.

ದಿ ಸಿಟಿಜನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (The Citizen Cooperative Bank Limited) advertisement.

ದಿ ಸಿಟಿಜನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (The Citizen Cooperative Bank Limited) advertisement.

Large advertisement for The Citizen Cooperative Bank Limited, detailing its services and branches.